



QP. Code: 48141

Reg. No.

U I S A T 2 3 C 0 0 1 0

VI Semester B.Com. (NEP Regular) Degree Examination, May / June 2026

COMMERCE

Paper : Advance Financial Management

Time : 2 Hrs

Max. Marks : 60

Instructions: ಸೂಚನೆಗಳು:

- 1) Answer all the questions according to Internal choice.
ಆಂತರಿಕ ಆಯ್ಕೆಗಳಿಗೆ ಒಳಪಟ್ಟು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿರಿ.
- 2) Question No.11 Section-D is compulsory.
ವಿಭಾಗ-ಡಿ ಕಡ್ಡಾಯವಾಗಿದೆ.
- 3) Use simple calculator is allowed.
ಸರಳ ಕಲ್ಕುಲೇಟರ್‌ನ್ನು ಅನುಮತಿಸಲಾಗಿದೆ.

SECTION - A ವಿಭಾಗ - ಎ

I. Answer any FIVE of the following.

(5x2=10)

ಕೆಳಗಿನವುಗಳಲ್ಲಿ ಬೇಕಾದ ಐದಕ್ಕೆ ಉತ್ತರಿಸಿರಿ.

- a. What is Cost of Capital?
ಬಂಡವಾಳದ ವೆಚ್ಚ ಎಂದರೇನು?
- b. Mention any two assumptions of M.M. approach.
ಎಮ್. ಎಮ್. ಅಪ್ರೋಚಿನ ಎರಡು ಊಹೆಗಳನ್ನು ತಿಳಿಸಿರಿ.
- c. What is risk analysis?
ಅಪಾಯ ವಿಶ್ಲೇಷಣೆ ಎಂದರೇನು?
- d. What is dividend policy?
ಲಾಭಾಂಶ ನೀತಿ ಎಂದರೇನು?
- e. What is Leverage buyout?
ಲೆವರೇಜ್ ಬಯೌಟ್ ಎಂದರೇನು?
- f. What is transaction cost?
ವಹಿವಾಟು ವೆಚ್ಚ ಎಂದರೇನು?
- g. Define ethics.
ನೈತಿಕತೆಯನ್ನು ವ್ಯಾಖ್ಯಾನಿಸಿ.

SECTION - B ವಿಭಾಗ - ಬಿ

II. Answer any THREE of the following:

(3x5=15)

ಕೆಳಗಿನವುಗಳಲ್ಲಿ ಬೇಕಾದ ಮೂರಕ್ಕೆ ಉತ್ತರಿಸಿರಿ.

2. Nishant Co. Ltd issued 50,000 10% preference share of Rs.100 each. The cost of issue 2%. Find out cost of preference share capital if
a) Issued at 10% premium b) Issued at 10% Discount c) Issued at par
ನಿಶಾಂತ ಕಂಪನಿಯು 50,000 ರೂಪಾಯಿಗಳ 100 ರೂ. ಮುಖ ಬೆಲೆಯ 10% ಪ್ರಾಶಸ್ತ್ಯದ ಶೇರುಗಳನ್ನು ನೀಡಿರುತ್ತದೆ. ಬಿಡುಗಡೆಯ ವೆಚ್ಚ 2% ಆಗಿರುತ್ತದೆ. ಕೆಳಗಿನವುಗಳನ್ನು ಗಣನೆಗೆ ತೆಗೆದುಕೊಂಡು ಪ್ರಾಶಸ್ತ್ಯದ ಶೇರುಗಳ ವೆಚ್ಚವನ್ನು ಕಂಡುಹಿಡಿಯಿರಿ:
a) 10% ಪ್ರೀಮಿಯಂ ಬೆಲೆಗೆ ನೀಡಿದಾಗ b) 10% ರಿಯಾಯಿತಿ ಬೆಲೆಗೆ ನೀಡಿದಾಗ c) ಮುಖಬೆಲೆಗೆ ನೀಡಿದಾಗ

3. A firm's after tax cost of capital of a specific source is as follows:

Sources	Amount	Cost
Cost of Equity	1,00,000	18%
Cost of preference share	1,00,000	15%
Cost of Debt	1,00,000	12%
Reserve	50,000	14%

Calculate the Weighted average cost of capital

ಒಂದು ನಿರ್ದಿಷ್ಟ ಮೂಲಗಳ ಬಂಡವಾಳದ ತೆರಿಗೆಯ ನಂತರದ ವೆಚ್ಚವು ಈ ಕೆಳಗಿನಂತಿರುತ್ತದೆ:

ಮೂಲಗಳು	ರೂ.	ವೆಚ್ಚ
ಈಕ್ವಿಟಿ ವೆಚ್ಚ	1,00,000	18%
ಆದ್ಯತೆಯ ಷೇರುಗಳ ವೆಚ್ಚ	1,00,000	15%
ಸಾಲದ ವೆಚ್ಚ	1,00,000	12%
ಮೀಸಲು	50,000	14%

ಮೇಲಿನ ವಿವರಣೆಯನ್ನು ಬಳಸಿಕೊಂಡು ಬಂಡವಾಳದ ತೂಕದ ವೆಚ್ಚವನ್ನು ಕಂಡುಹಿಡಿಯಿರಿ.

4. Write difference between risk and uncertainty.

ನಷ್ಟಭಯ ಮತ್ತು ಅನಿಶ್ಚಿತತೆಯ ನಡುವಿನ ವ್ಯತ್ಯಾಸಗಳನ್ನು ಬರೆಯಿರಿ.

5. Parvati Co. Ltd. provides the following details:

Rate of return on investment if (i) 10% (ii) 12% (iii) 15%

Cost of capital - 12%

Earnings per share - Rs.30

Retention Ratio - if (a) 25%

Compute the value of company's shares using Gordon's Model.

ಪಾರ್ವತಿ ಕಂ. ಲಿಮಿಟೆಡ್ ಕೆಳಗಿನ ಮಾಹಿತಿಯನ್ನು ಒದಗಿಸಿದೆ:

ಹೂಡಿಕೆಯ ಮೇಲಿನ ಆದಾಯದ ದರಗಳು: (i) 10% (ii) 12% (iii) 15%

ಬಂಡವಾಳದ ವೆಚ್ಚ - 12%

ಪ್ರತಿ ಶೇರಿನ ಆದಾಯ - ರೂ.30

ಉಳಿಸಿಕೊಳ್ಳುವ ಅನುಪಾತ - 25%

ಗಾರ್ಡನ್ ಮಾಡೆಲ್ ಬಳಸಿ ಕಂಪನಿಯ ಶೇರಿನ ಮೌಲ್ಯವನ್ನು ಕಂಡುಹಿಡಿಯಿರಿ.

6. Explain ethical issue in Financial Management.

ಹಣಕಾಸು ನಿರ್ವಹಣೆಯಲ್ಲಿ ನೈತಿಕತೆ ಸಮಸ್ಯೆಗಳನ್ನು ವಿವರಿಸಿರಿ.

SECTION - C ವಿಭಾಗ - ಸಿ

III. Answer any TWO of the following questions.

(2x10=20)

ಕೆಳಗಿನ ಯಾವುದಾದರೂ ಬೇಕಾದ ಎರಡು ಪ್ರಶ್ನೆಗಳಿಗೆ ಉತ್ತರಿಸಿರಿ.

7. Pranav Ltd expected a net operating income is ₹75,000.

The company has ₹3,00,000, 10% Debentures.

The equity capitalisation rate (ke) is 12.5%.

Calculate the value of the firm and overall cost of capital and if the firm decided to raise the amount of debentures to ₹4,50,000, what will be the value of the firm and overall cost of capital.

ಪ್ರನಾವ್ ಲಿಮಿಟೆಡ್ ಕಂಪನಿಯು ರೂ.75,000 ನಿವ್ವಳ ಕಾರ್ಯಾಚರಣೆ ಆದಾಯವನ್ನು ಹೊಂದಿದೆ. ಕಂಪನಿಯು 10% ಸಾಲಪತ್ರಗಳ ಮೊತ್ತ ರೂ.3,00,000.

ಕಂಪನಿಯ ಷೇರು ಬಂಡವಾಳೀಕರಣ ಅನುಪಾತ 12.5%.

ಕಂಪನಿಯ ಮೌಲ್ಯವನ್ನು ಮತ್ತು ಒಟ್ಟಾರೆ ಬಂಡವಾಳ ವೆಚ್ಚವನ್ನು ಕಂಡುಹಿಡಿಯಿರಿ ಮತ್ತು ಒಂದು ವೇಳೆ ಕಂಪನಿಯು ರೂ.4,50,000 ಸಾಲವನ್ನು ತೆಗೆದುಕೊಳ್ಳಲು ನಿರ್ಧರಿಸಿದರೆ, ಒಟ್ಟಾರೆ ಬಂಡವಾಳ ವೆಚ್ಚ ಮತ್ತು ಕಂಪನಿಯ ಮೌಲ್ಯವನ್ನು ಕಂಡುಹಿಡಿಯಿರಿ.

8. Preeti Co. Ltd. provides the following details:
 Cost of Equity - 10%
 Earnings per share - ₹50
 The assumed rate of return on investment if
 (i) 12% ii) 10% iii) 8%
 Evaluate the effect of dividend declaration on market value of shares according to Walters Model if:
 a) Zero dividend b) 50% dividend c) 100% dividend
 ಪ್ರೀತಿ ಕಂಪನಿ ಲಿಮಿಟೆಡ್ ಕೆಳಗಿನ ಮಾಹಿತಿಯನ್ನು ಒದಗಿಸಿದೆ:
 ಶೇರು ಬಂಡವಾಳದ ವೆಚ್ಚ - 10%
 ಪ್ರತಿ ಶೇರಿನ ಆದಾಯ - ರೂ.50
 ಹೂಡಿಕೆಗಳ ಮೇಲಿನ ಆದಾಯದ ಊಹಿತ ದರ -
 (i) 12% ii) 10% iii) 8%
 ವಾಲ್ಟರ್ಸ್ ಮಾದರಿಯ ಪ್ರಕಾರ ಲಾಭಾಂಶ ಘೋಷಣೆಯು ಶೇರುಗಳ ಮಾರುಕಟ್ಟೆ ಮೌಲ್ಯದ ಮೇಲೆ ಬೀರುವ ಪರಿಣಾಮವನ್ನು ಮೌಲ್ಯಮಾಪನ ಮಾಡಿ:
 a) ಸೊನ್ನೆ ಲಾಭಾಂಶ b) 50% ಲಾಭಾಂಶ c) 100% ಲಾಭಾಂಶ
9. Explain the fundamental principles of ethics and governance.
 ನೀತಿಶಾಸ್ತ್ರ ಮತ್ತು ಆಡಳಿತದ ಮೂಲಭೂತ ತತ್ವಗಳನ್ನು ವಿವರಿಸಿ.
10. Raghvendra Ltd wishes to take over Mahesh Ltd. The financial details of the two companies are as under:

Particulars	Raghvendra Ltd.	Mahesh Ltd.
Equity shares (₹10 per share)	1,00,000	50,000
Share premium account	-	2,000
Profit and Loss A/c	38,000	4,000
Preference shares	20,000	-
10% Debentures	15,000	5,000
Total	1,73,000	61,000
Fixed Assets	1,22,000	35,000
Net Current Assets	51,000	26,000
Total	1,73,000	61,000
Maintainable Annual profit after tax		
For Equity share holders	24,000	15,000
Market price per Equity shares	24	27

What offer do you think Raghvendra Ltd could make to Mahesh Ltd in terms of Exchange ratio based on

(a) Net Asset approach (b) Earning Price Approach (c) Market Value Approach
 ರಾಘವೇಂದ್ರ ಲಿಮಿಟೆಡ್ ಮಹೇಶ ಲಿಮಿಟೆಡ್‌ನ್ನು ಸ್ವಾಧೀನ ಪಡಿಸಿಕೊಳ್ಳಲು ಬಯಸುತ್ತದೆ. ಎರಡು ಕಂಪೆನಿಗಳ ಹಣಕಾಸಿನ ವಿವರಗಳು ಕೆಳಗಿನಂತಿವೆ:

ವಿವರಗಳು	ರಾಘವೇಂದ್ರ ಲಿ.	ಮಹೇಶ ಲಿ.
ಶೇರುಗಳು (₹10 ಪ್ರತಿ ಶೇರು)	1,00,000	50,000
ಶೇರು ಪ್ರೀಮಿಯಂ ಖಾತೆ	-	2,000
ಲಾಭ ನಷ್ಟ ಖಾತೆ	38,000	4,000
ಪ್ರೀಫರೆನ್ಸ್ ಶೇರುಗಳು	20,000	-
10% ಸಾಲ ಪತ್ರಗಳು	15,000	5,000
ಒಟ್ಟು	1,73,000	61,000
ಸ್ಥಿರ ಆಸ್ತಿಗಳು	1,22,000	35,000
ಚರ ಆಸ್ತಿಗಳು	51,000	26,000
ಒಟ್ಟು	1,73,000	61,000

ನಿರ್ವಹಣೆಯ ವಾರ್ಷಿಕ ಲಾಭ

ಈಕ್ವಿಟಿ ಶೇರುದಾರರಿಗೆ

24,000

15,000

ಪ್ರತಿ ಈಕ್ವಿಟಿ ಶೇರಿನ ಮಾರುಕಟ್ಟೆ ಬೆಲೆ

24

27

ನಿಮ್ಮ ಪ್ರಕಾರ ರಾಘವೇಂದ್ರ ಲಿಮಿಟೆಡ್ ಈ ಕೆಳಗಿನವುಗಳ ಪ್ರಕಾರ ಮಾಡಬಹುದಾದ ಪ್ರಸ್ತಾಪ ಏನು?

ವಿನಿಮಯ ಅನುಪಾತವನ್ನು

(a) ನಿವ್ವಳ ಆಸ್ತಿ ಮೌಲ್ಯ ವಿಧಾನ (b) ಗಳಿಕೆಯ ಬೆಲೆ ವಿಧಾನ (c) ಮಾರುಕಟ್ಟೆ ಮೌಲ್ಯ ವಿಧಾನ

SECTION - D ವಿಭಾಗ - ಡಿ

IV. Case Study - Compulsory Question.

(1x15=15)

Two mutually exclusive capital investment proposals X and Y are under consideration before the management of a company. The initial outlay of each project of ₹50,000. Both the projects are estimated to have a useful economic life span of 5 years.

The estimates of each inflows & their certainty equivalent co-efficient are as follows:

Year	Project X		Project Y	
	Estimated Cash flows	Certainty Equivalent Co-efficient	Estimated Cash flows	Certainty Equivalent Co-efficient
1	30000	.7	35000	.6
2	35000	.5	40000	.5
3	25000	.4	30000	.4
4	20000	.3	17000	.2
5	15000	.2	15000	.1

The cost of capital for the company is 15%.

Compute the net present value of the two projects & suggest which project should be accepted by the management?

The present value factors at 15% are

Year	1	2	3	4	5
Present value at 15%	.870	.756	.658	.572	.497

ಎರಡು ಪರಸ್ಪರ ವಿಶಿಷ್ಟವಾದ ಬಂಡವಾಳ ಹೂಡಿಕೆ ಯೋಜನೆಗಳು, X ಮತ್ತು Y. ಒಂದು ಕಂಪನಿಯ ನಿರ್ವಹಣೆಯ ಮುಂದೆ ಪರಿಗಣನೆಗೆ ಒಳಪಟ್ಟಿದೆ. ಪ್ರತಿ ಯೋಜನೆಯ ಆರಂಭಿಕ ವೆಚ್ಚ ರೂ.50,000. ಎರಡೂ ಯೋಜನೆಗಳು 5 ವರ್ಷಗಳ ಅನಿರ್ದಿಷ್ಟ ಆರ್ಥಿಕ ಜೀವಿತಾವಧಿಯನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ.

ನಗದು ಒಳಹರಿವಿನ ಅಂದಾಜುಗಳು & ಅವುಗಳ ಖಚಿತತೆಗೆ ಸಮಾನ ಗುಣಾಂಕಗಳು

ವರ್ಷ	ಯೋಜನೆ ಎಕ್ಸ್		ಯೋಜನೆ ವೈ	
	ಅಂದಾಜು ನಗದು ಹರಿವು	ಖಚಿತತೆಗೆ ಸಮಾನ ಗುಣಾಂಕ	ಅಂದಾಜು ನಗದು ಹರಿವು	ಖಚಿತತೆಗೆ ಸಮಾನ ಗುಣಾಂಕ
1	30000	.7	35000	.6
2	35000	.5	40000	.5
3	25000	.4	30000	.4
4	20000	.3	17000	.2
5	15000	.2	15000	.1

ಕಂಪನಿಯ ಬಂಡವಾಳದ ವೆಚ್ಚ 15%. ಎರಡು ಯೋಜನೆಗಳ ನಿವ್ವಳ ಪ್ರಸ್ತುತ ಮೌಲ್ಯವನ್ನು ಹೋಲಿಸಿ & ನಿರ್ವಹಣೆಯಿಂದ ಯಾವ ಯೋಜನೆಯನ್ನು ಸ್ವೀಕರಿಸಬೇಕು ಎಂದು ಸೂಚಿಸಿ.

ಪ್ರಸ್ತುತ ಮೌಲ್ಯದ ಕೋಷ್ಟಕ 15%:

ವರ್ಷ	1	2	3	4	5
ಪ್ರಸ್ತುತ ಮೌಲ್ಯ	.870	.756	.658	.572	.497
